

## ರೂತಳೆ

### ಯೋದಹದಲ್ಲಿ ಬರಗಾಲ

**1** ನ್ಯಾಯಾ ಧೀಶರು ಆಳುತ್ತಿದ್ದಾಗ ಬರಗಾಲ ಬಂತು. ಆಗ ಎಲೀಮೇಲೆಕನೆಂಬ ಒಬ್ಬ ಮನುಷ್ಯನು ತನ್ನ ಹೆಂಡಕಿ ಮತ್ತು ಇಬ್ಬರು ಗಂಡು ಮಕ್ಕಳಿಗನೆ ಯೊಹೂದ ಪ್ರಾಂತದ ಬೆಳ್ತೆಹೇಮ್‌ ನಗರವನ್ನು ಬಿಟ್ಟು ವೋಎಬ್ ಬೆಂಟ್ಪ್ರದೇಶಕ್ಕೆ ಹೋದನು.<sup>2</sup> ಅವನ ಹೆಂಡಕಿಯ ಹೆಸರು ‘ನೋವೋಮಿ.’ ಅವನ ಇಬ್ಬರು ಗಂಡುಮಕ್ಕಳ ಹೆಸರು ಗಳು: ಮಹೋನ್ ಮತ್ತು ಕಿಲೋನ್. ಅವರು ಯೊಹೂದ ಪ್ರಾಂತದ ವಾಫಾತಿಗೆ ಸೇರಿದ ಬೆಳ್ತೆಹೇಮಿನ ನಿವಾಸಿಗಳು. ಇವರು ವೋಎಬ್ ಬೆಂಟ್ಪ್ರದೇಶಕ್ಕೆ ಹೋಗಿ ಅಲ್ಲಿಯೇ ನೆಲಿಸಿದರು.

‘ಕೆಲಪು ದಿನಗಳಾದ ಮೇಲೆ ನೋವೋಮಿಯ ಗಂಡ ನಾದ ಎಲೀಮೇಲೆಕನು ಮಾರಣಹೋಂದಿದನು. ನೋವೋಮಿ ಮತ್ತು ಆಕೆಯ ಇಬ್ಬರು ಗಂಡುಮಕ್ಕಳ ಅಲ್ಲಿ ತಮ್ಮ ಜೀವನವನ್ನು ಮುಂದುವರಿಸಿದರು. <sup>4</sup> ಆಕೆಯ ಗಂಡು ಮಕ್ಕಳ ವೋಎಬ್ ದೇಶದ ಸ್ತ್ರೀಯರನ್ನು ಮದುವೆಯಾದರು. ಇಬ್ಬನ ಹೆಂಡಕಿಯ ಹೆಸರು ಒಫಾರ್, ಇನೋಬ್ಬನ ಹೆಂಡಕಿಯ ಹೆಸರು ರೂತ್. ಅವರು ವೋಎಬ್ ನಲ್ಲಿ ಸುವಾರು ಹತ್ತು ವರ್ಷ ವಿದ್ದರು. <sup>5</sup> ಬಳಿಕ ಮಹೋನ್ ಮತ್ತು ಕಿಲೋನ್ ಸಹ ಸತ್ತು ಹೋದರು. ಹೀಗಾಗೆ ನೋವೋಮಿಯ ತನ್ನ ಗಂಡನನ್ನೂ ಇಬ್ಬರು ಗಂಡುಮಕ್ಕಳನ್ನೂ ಕಳೆದುಕೊಂಡಳು.

### ಸ್ವರ್ದೇಶಕ್ಕೆ ನೋವೋಮಿಯ ಪ್ರಯಾಣ

‘ನೋವೋಮಿಯ ವೋಎಬ್ ಬೆಂಟ್ಪ್ರದೇಶದಲ್ಲಿ ದ್ವಾಗ ಯೊಹೋವನು ತನ್ನ ಜನರಿಗೆ ಕರುಣೆತೋರಿ ಆಹಾರವನ್ನು ಒದಗಿಸಿರುವ ಸುದ್ದಿಯು ನೋವೋಮಿಗೆ ತಿಳಿಯಿತು. ಆದುದರಿಂದ ಆಕೆಯು ವೋಎಬ್ ಬೆಂಟ್ಪ್ರದೇಶವನ್ನು ಬಿಟ್ಟು ತನ್ನ ಉಲರಿಗೆ ಹೋಗಲು ನಿರ್ಧರಿಸಿದಳು. ಅವಳ ಸೊನೆಯಿಂದಿರು ಸಹ ಅವಳ ಸಂಗಡ ಹೋಗಲು ತೀವ್ರಾನಿಸಿದರು. <sup>7</sup> ಅವಳು ಮತ್ತು ಅವಳ ಸೊನೆಯಿಂದಿರು ತಾವು ಈವರಿಗೆ ಇದ್ದ ಸ್ಥಳವನ್ನು ಬಿಟ್ಟು ಯೊಹೂದ ಪ್ರಾಂತಕ್ಕೆ ಹೋರಂತಿರು. <sup>8</sup> ಆಗ ನೋವೋಮಿ ತನ್ನ ಸೊನೆಯಿಂದಿರಿಗೆ, “ನೀವಿಬ್ಬರೂ ನಿಮ್ಮ ತಂಡ

ತಾಯಿಗಳ ಮನಗೆ ಹೋಗಿ. ನೀವು ನನ್ನನ್ನೂ ಸತ್ತುಹೋದ ನನ್ನ ಇಬ್ಬರು ಮಕ್ಕಳನ್ನೂ ತುಂಬ ಪ್ರೀತಿಯಿಂದ ನೋಡಿ ಕೊಂಡಿದ್ದೀರಿ. ಯೊಹೋವನು ನಿಮಗೆ ಅಷ್ಟೇ ಕ್ಷಮೆ ಯನ್ನೂ ಶ್ರೀತಿಯನ್ನೂ ಹೋರಲಿ ಎಂದು ನಾನು ಪ್ರಾರ್ಥಿಸುತ್ತೇನೆ.”<sup>9</sup> ನೀವಿಬ್ಬರೂ ಮದುವೆ ವಾಡಿ ಕೊಂಡು ಒಳ್ಳೆಯ ಕುಟುಂಬವನ್ನು ಹೋಂದಿಕೊಳ್ಳಲು ಯೊಹೋವನು ನಿಮಗೆ ಸಹಾಯ ಮಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಹೇಳಿ ತನ್ನ ಸೊನೆಯಿಂದಿರಿಗೆ ಮುದ್ದಿಟ್ಟಳು. ಅವರೆಲ್ಲರೂ ಅಳ ತೋಡಿದರು. <sup>10</sup> ಅವಳ ಸೊನೆಯಿಂದಿರು, “ನಾವು ನಿನ್ನ ಸಂಗಡ ಬಂದು ನಿನ್ನ ಜನರಿಗಳನ್ನೆ ಇರುತ್ತೇವೆ” ಎಂದರು.

<sup>11</sup> ಆದರೆ ನೋವೋಮಿ, “ಬೇರೆ ಮಕ್ಕಳೆ, ನಿಮ್ಮ ಮನೆ ಗಳಿಗೆ ಹಿಂತಿರುಗಿಹೋಗಿರಿ. ನನ್ನ ಸಂಗಡ ನೀವೇಕೆ ಬರ ಬೆಳುತ್ತು? ನಾನು ನಿಮಗೆ ಸಹಾಯ ಮಾಡಲಾರೆ. ನಿಮ್ಮನ್ನೂ ಮದುವೆಯಾಗುವಂಥ್ಗ ಗಂಡುಮಕ್ಕಳು ನನ್ನ ಲೀಲ್. <sup>12</sup> ನಿಮ್ಮ ತವರೂರಿಗೆ ಹೋಗಿರಿ! ನಾನು ಇನ್ನೂಂದು ಮದುವೆಯಾಗುವುದಕ್ಕೂ ಸಾಧ್ಯವಿಲ್ಲ. ನನಗೆ ತುಂಬಾ ವರ್ಯಾಸ್ಪಿಡಿ. ನಾನು ನಿಮಗೆ ಸಹಾಯ ಮಾಡಲಾರೆ. ನಾನು ಇಂದು ರಾತ್ರಿಯೇ ಗಭಚಧರಿಸಿ ಇಬ್ಬರು ಗಂಡು ಮಕ್ಕಳನ್ನು ಹೆತ್ತೆರೂ ನಿಮಗೆ ಅದರಿಂದ ಪ್ರಯೋಜನವಿಲ್ಲ. <sup>13</sup> ನೀವು ಅವರನ್ನು ಮದುವೆಯಾಗೇಂದರೆ ಅವರು ಬೆಳೆದು ಪ್ರಾಯಕ್ಕೆ ಬರುವರಿಗೆ ಕಾದು ಕೊಂಡಿರಬೇಕಾಗುತ್ತದೆ. ನೀವು ಗಂಡಂದಿರ ಸಲುವಾಗಿ ಅಷ್ಟುಕಾಲ ಕಾದುಕೊಂಡಿರುವುದು ನನಗಿಷ್ಟವಿಲ್ಲ. ಅದು ನನಗೆ ದುಃಖವನ್ನು ಉಂಟುಮಾಡುತ್ತದೆ. ನಿಮ್ಮ ಕುರಿತು ನಾನು ತುಂಬಾ ದುಃಖಪಡುತ್ತೇನೆ, ದೇವರ ಹಸ್ತವು ನನಗೆ ವಿರುದ್ಧವಾಗಿದೆ” ಎಂದು ಹೇಳಿದಳು.

<sup>14</sup> ಅವರೆಲ್ಲರೂ ಮತ್ತೊಮ್ಮೆ ಗಟ್ಟಿಯಾಗಿ ಅತ್ತರು. ಒಫೆಂಜು ನೋವೋಮಿಗೆ ಮುದ್ದಿಟ್ಟು ಹೋರಂತು ಹೋದಳು. ಆದರೆ ರೂತಳು ಅವಳನ್ನು ಮುದ್ದಿಟ್ಟು ಆಕೆಯೊಂದಿಗೆ ಉಳಿದುಕೊಂಡಳು. <sup>15</sup> ನೋವೋಮಿಯು ಆಕೆಗೆ, “ನೋಡು, ನಿನ್ನ ಓರಿತಿಯು ಮತ್ತೆ ತನ್ನ ಜನರ ಬಳಿಗೂ ತನ್ನ ದೇವತೆಗಳ ಬಳಿಗೂ ಹೋಗುತ್ತಿದ್ದಾಳೆ. ನೀನೂ ಹಾಗೆಯೇ ಮಾಡು” ಎಂದು ಹೇಳಿದಳು.

<sup>16</sup>ಆಪದಕ್ಕೆ ರೂತಳು, “ನಿನ್ನನ್ನು ಬಿಟ್ಟು ಸ್ವಜನರ ಬಳಿಗೆ ಹಿಂದಿರುಗಿ ಹೋಗಿದು ನನಗೆ ಒತ್ತಾಯ ಮಾಡಬೇಕೆ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು. ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು. ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.” <sup>17</sup>ನೀನು ಸಾಯಂವಲ್ಲೇ ನಾನೂ ಸಾಯಂವೆನು; ಅಲ್ಲಿಯೇ ನನಗೆ ಸಮಾಧಿಯಾಗಬೇಕು. ಈ ಪ್ರತಿಚೆಂಡಿಯನ್ನು ನಾನು ಪೂಜಣಗೊಳಿಸಿದ್ದರೆ ನನ್ನನ್ನು ಶಿಕ್ಷಿಸು ಎಂದು ನಾನು ಯೆಹೋವನಲ್ಲಿ ಕೇಳಿಕೊಳ್ಳುತ್ತೇನೆ. ಮರಣವು ಮಾತ್ರ ನಮ್ಮಿಬ್ಬರನ್ನು ಅಗಲಿಸಬಲ್ಲದು” ಎಂದು ದೃಢವಾಗಿ ಹೇಳಿದಳು.

### ಸ್ವರ್ದೇಶಕ್ಕೆ ಆಗಮನ

<sup>18</sup>ರೂತಳು ತನ್ನ ಜೊತೆಗೆ ಬರಲು ದೃಥನಿಷ್ಠಯ ಮಾಡಿರುವುದು ನೋವೋಮಿಗೆ ತಿಳಿಯಿತು. ಆದ್ದರಿಂದ ನೋವೋಮಿಯು ರೂತಳೋಡನೆ ವಾದಮಾಡಲಿಲ್ಲ. <sup>19</sup>ಅವರಿಭ್ಯಾರೂ ಪ್ರಯಾಣಮಾಡಿ ಬೆಳ್ತಿಹೇಮ್ ಉಲಗಿ ತಲುಪಿದರು. ಅವರಿಭ್ಯಾರನ್ನು ಕಂಡಾಗ ಬೆಳ್ತಿಹೇಮ್ ವಚ್ಚಣಿದ ಜನರಿಗೆ ಆಶ್ಚರ್ಯ ವಾಯಿತು. “ಇವಳು ನೋವೋಮಿಯೇ?” ಎಂದು ಅವರು ಕೇಳಿದರು.

<sup>20</sup>ಆಪದರೆ ನೋವೋಮಿಯು ಜನರಿಗೆ, “ನನ್ನನ್ನು ನೋವೋಮಿ\* ಎಂದು ಕರೆಯಿದೆ, ನನ್ನನ್ನು ಮಾರಾ\* ಎಂದು ಕರೆಯಿರಿ. ಏಕೆಂದರೆ ಸರ್ವ ಶಕ್ತಿನಾದ ದೇವರು ನನ್ನ ಜೀವನವನ್ನು ದುಃಖಕರವನ್ನಾಗಿ ಮಾಡಿದ್ದಾನೆ. <sup>21</sup>ಇಲ್ಲಿಂದ ಹೋಗುವಾಗ ಭಾಗ್ಯವಂತಳಾಗಿ ಹೋದೇನು; ಅದರೆ ಈಗ ಯೆಹೋವನು ನನ್ನನ್ನು ಬರಿಗೈಯಲ್ಲಿ ಮನಸೆಗೆ ಕರೆತೆಂದಿದ್ದಾನೆ. ಯೆಹೋವನು ನನ್ನನ್ನು ದುಃಖಿತಳಾಗಿ ವಾಡಿದ್ದಾನೆ. ಹೀಗಿರುವಾಗ ನೀವೇರೇ ನನ್ನನ್ನು ‘ನೋವೋಮಿ’ ಎಂದು ಕರೆಯಬೇಕು? ಸರ್ವಶಕ್ತಿನಾದ ದೇವರು ನನಗೆ ಸಾಕಷ್ಟು ಕೆಡು ಕೊಳ್ಳಿದ್ದಾನೆ” ಎಂದು ಹೇಳಿದಳು. <sup>22</sup>ಹೀಗೆ ನೋವೋಮಿ ಮತ್ತು ಅವಳ ನೋಸೆ ರೂತಳು (ಮೋಎಬಾ ದೇಶದವಳು) ಮೋಎಬಾ ಬೆಳ್ಟಪ್ರದೇಶ ದಿಂದ ಹಿಂದಿರುಗಿ ಬಂದರು. ಯೆಹೂದ ದೇಶದ ಬೆಳ್ಲೆಹೇಮಿಗೆ ಇವರಿಭ್ಯಾರೂ ಜವೇಗೋಧಿಯ ಸುಗ್ರಿಯ ಆರಂಭಕಾಲದಲ್ಲಿ ಬಂದರು.

### ರೂತಳಿಗೆ ಬೋವಜನ ಭೇಟಿ

**2** ಬೆಳ್ತಿಹೇಮಿನಲ್ಲಿ ಬೋವಜನೆಂಬ ಒಬ್ಬ ಇತ್ಯರ್ಥ ವಂತಿನಿದ್ದನು. ಬೋವಜನು ಎಲೀವೇಲಿಕನ ಕುಟುಂಬದವನಾಗಿದ್ದ ನೋವೋಮಿಯ ಸಮೀಪದ ಸಂಬಂಧಿಯಾಗಿದ್ದನು.

ನೋವೋಮಿ ಸುಖ ಅಥವಾ ಸಂತೋಷ ಎಂದಥ್ರ.

ಮಾಡು ಕಹಿ, ದುಃಖಕರ ಎಂದಥ್ರ.

<sup>2</sup>ಒಂದು ದಿನ ರೂತಳು (ಮೋಎಬಾ ದೇಶದವಳು) ನೋವೋಮಿಗೆ, “ನಾನು ಹೋಲಗಳಿಗೆ ಹೋಗುತ್ತೇನೆ. ಯಾರಾದರೂ ದಯಿತೋರಿ ತಮ್ಮ ಹೋಲದಲ್ಲಿ ಹಕ್ಕ ಲನ್ನ ಅರಿಸಲು ಅನುಮತಿ ಕೊಡಬಹುದು” ಎಂದಳು.

<sup>3</sup>ನೋವೋಮಿಯು, “ಆಗಲಿ ಮಾಗಳೇ, ಹಾಗೆಯೇ ಮಾಡು” ಅಂದಳು.

ರೂತಳು ಹೋಲಗಳಿಗೆ ಹೋದಳು. ಅವಳು ಅಲ್ಲಿ ಘನಲು ಕೊಯ್ಯುವವರ ಹಿಂದೆ ಹೋಗಿ ಹಕ್ಕಲಾಯಿತ್ತು ಎಲೀಮೆಲೆಕನ ಕುಲದವನಾದ ಬೋವಜನ ಹೋಲಕ್ಕೆ ಬಂದಳು.

<sup>4</sup>ತ್ರಾವಾಯ ಬೋವಜನು ಬೆಳ್ತಿಹೇಮಿನಿಂದ ಹೋಲಕ್ಕೆ ಬಂದನು. ಅವನು ಕೆಲಸಗಾರರಿಗೆ, “ಯೆಹೋವನು ನಿಮ್ಮ ಸಂಗಡ ಇರಲಿ” ಎಂದು ಹರಸಿದನು.

ಆ ಕೆಲಸಗಾರರು, “ಯೆಹೋವನು ನಿನಗೆ ಕೃಪೆ ತೋರಲಿ” ಎಂದು ಉತ್ತರಿಸಿದರು.

<sup>5</sup>ಆಗ ಬೋವಜನು ಕೊಯ್ಯುವವರ ಮೇಲ್ಪ್ರಾಣಾರಕ ನಾಿದ್ದ ತನ್ನ ಸೇವಕನನ್ನು, “ಆ ತ್ತೀ ಯಾರು?” ಎಂದು ಕೇಳಿದನು.

“ಆ ಸೇವಕನು, “ಅವಳು ಮೋಎಬಾ ಬೆಳ್ಟಪ್ರದೇಶ ದಿಂದ ನೋವೋಮಿಯ ಸಂಗಡ ಬಂದ ಮೋಎಬಾರಿ ರಸ್ತೀ.

<sup>7</sup>ಅವಳು ಇಂದ ಬೆಳಗಿನ ಜಾವದಲ್ಲಿ ಬಂದ ಕೊಯ್ಯುವವರ ಹಿಂದೆ ಹೋಗಿ ಹಕ್ಕಲಾರಿಸಿಕೊಳ್ಳಬಹುದೇ? ಎಂದು ನನ್ನನ್ನು ಕೇಳಿದಳು. ಆಗಿನಿಂದ ಅವಳು ಆ ಕೆಲಸವನ್ನು ಮಾಡುತ್ತಿದ್ದಾಳೆ. ಆಕೆಸ್ಟ್ರಾಪ್ ಹೊತ್ತು ಮಾತ್ರ ಆಮನೆಯಲ್ಲಿ ವಿಶ್ವಾಸಿ ತೆಗೆದುಕೊಂಡಳು” ಎಂದು ಉತ್ತರ ಕೊಟ್ಟಳನು.

<sup>8</sup>ಆಗ ಬೋವಜನು ರೂತಳಿಗೆ, “ಮಾಗಳೇ, ನೀನು ನನ್ನ ಹೋಲದಲ್ಲಿಯೇ ಧಾರ್ಥವನ್ನು ತೇವಿರಿಸು. ನೀನು ಬೇರೆಯವರ ಹೊಲಕ್ಕೆ ಹೋಗುವ ಅವಶ್ಯಕತೆಯಿಲ್ಲ. ನನ್ನ ಹೆಣ್ಣಾಳುಗಳ ಹಿಂದೆಯೇ ನೀನು ಹೋಗುತ್ತಿರು. <sup>9</sup>ಅವರು ಯಾವ ಹೋಲಕ್ಕೆ ಹೋಗುತ್ತಾರೆಂಬುದನ್ನು ತೆಗೆದುಕೊಂಡು ಅವರನ್ನು ಹಿಂಬಾಲಿಸು; ನಿನಗೆ ತೋರಿದೆ ಕೊಡಕೊಡಿದೆ ನನ್ನ ಸೇವಕರಿಗೆ ಆಜ್ಞಾತ್ಮಿಕಿ ದ್ದೇನೆ. ನಿನಗೆ ಬಾಯಾರಿಕೆಯಾದರೆ ನೀರಿನ ಕೊಡಗಳ ಬಳಿಗೆ ಹೋಗಿ ನನ್ನ ಆಳುಗಳು ಸೇದುವ ನೀರನ್ನೇ ಕುಡಿ” ಎಂದು ಹೇಳಿದನು.

<sup>10</sup>ಆಗ ರೂತಳು ತಲೆಬಾಗಿ ವಂದಿಸಿದಳು. ಅವಳು ಬೋವಜನಿಗೆ, “ನನಗೆ ಆಜ್ಞಾಯಿವಾಗುತ್ತದೆ. ನಾನೋಬ್ಬ ಪರದೇಶಿಯಾಗಿದ್ದರೂ ನೀನು ನನ್ನನ್ನು ಗಮನಿಸಿ ಕೃಪೆ ತೋರಿದೆ” ಎಂದಳು.

<sup>11</sup>ಬೋವಜನು ಅವಳಿಗೆ, “ನೀನು ನಿನ್ನ ಆತ್ಮಯಾದ ನೋವೋಮಿಗೆ ಮಾಡಿದ ಎಲ್ಲ ಸಹಾಯದ ಬಗ್ಗೆ ನನಗೆ

ಗೊತ್ತಿದೆ. ನಿನ್ನ ಗಂಡನು ಸತ್ತ ಮೇಲೆಯೂ ನೀನು ಅವಳಿಗೆ ಸಹಾಯ ಮಾಡಿದೆ ಎಂಬುದು ನನಗೆ ಗೊತ್ತಿದೆ. ನೀನು ನಿನ್ನ ತಂಡಿತಾಯಾಗಳನ್ನೂ ನಿನ್ನ ದೇಶವನ್ನೂ ಬಿಟ್ಟು ಈ ದೇಶಕ್ಕೆ ಬಂದಿರುವ ಎಂಬುದು ನನಗೆ ಗೊತ್ತು ನಿನಗೆ ಈ ದೇಶದಲ್ಲಿ ಯಾರ ಪರಿಜಯವೂ ಇರಲಿಲ್ಲ; ಆದರೂ ನೀನು ನೊವೋಮಿಯ ಜೊತೆ ಇಲ್ಲಿಗೆ ಬಂದಿರುವಿ. <sup>12</sup>ನೀನು ಮಾಡಿದ ಎಲ್ಲ ಸತ್ಯಾಯ್ತೆ ಯೆಹೋವನು ನಿನಗೆ ಸಂಪೂರ್ಣ ಪ್ರತಿಪಳ ಕೊಡುವನು; ಯಾಕಂದರೆ ನೀನು ಯಾವಾತನ ಆಶ್ರಯವನ್ನು\* ಕೋರಿ ಬಂದಿರುವಿಯೂ ಆತನು ನಿನ್ನನ್ನು ರಕ್ಷಿಸುತ್ತಾನೆ” ಎಂದು ಸಮಾಧಾನ ಪಡಿಸಿದನು.

<sup>13</sup>ಆಗ ರೂತಳು, “ನನ್ನ ಸ್ವಾಮಿಇ, ನೀವು ನನಗೆ ತುಂಬ ದಯಿಹೋರಿದಿರಿ. ನಾನು ಕೇವಲ ಒಬ್ಬ ದಾಸಿ. ನಾನು ನಿಮ್ಮ ಒಬ್ಬ ದಾಸಿಯ ಸಮಾನಳಲ್ಲಿದ್ದರೂ ನೀವು ಒಳ್ಳೆಯ ಮಾತುಗಳಿಂದ ನನಗೆ ಕನಿಕರ ಹೋರಿದಿರಿ” ಎಂದು ತನ್ನ ಕೃತ್ಯಾತ್ಮಯನ್ನು ಸೂಚಿಸಿದಳು.

<sup>14</sup>ಉಂಟಡ ಸಮಯದಲ್ಲಿ ಬೋಽವಜನು ರೂತಳಿಗೆ, “ಇಲ್ಲಿ ಬಾ, ರೊಟ್ಟಿಯನ್ನು ತೆಗೆದುಕೊಂಡು ಮಳಿರಸ ದಲ್ಲಿ ಅಧಿಕೊಂಡು ತಿನ್ನು” ಎಂದು ಹೇಳಿದನು.

ರೂತಳು ಕೆಲಸಗಾರರ ಜೊತೆ ಕುಳಿತುಕೊಂಡಳು. ಬೋಽವಜನು ಆಗೇ ಸುಟ್ಟಿನೆಗಳನ್ನು ಕೊಟ್ಟಿನು. ರೂತಳು ಹೊಟ್ಟಿತುಂಬ ಉಂಟಡ ಮಾಡಿದ ಮೇಲೂ ಸ್ವಲ್ಪ ಅಹಾರ ಉಳಿಯಿತು. <sup>15</sup>ಆಗ ರೂತಳು ಎದ್ದು ಪುನಃ ಕೆಲಸಕ್ಕೆ ಹೋದಳು.

ಆಗ ಬೋಽವಜನು ತನ್ನ ಸೇವಕರಿಗೆ, “ರೂತಳು ಕಣ ದಲ್ಲಿರುವ ಸಿವುಗಳ ಸುತ್ತಲೂ ಹಕ್ಕುಲು ಅರಿಸಿಕೊಳ್ಳಲಿ; ಅವಳನ್ನು ತಡೆಯಬೇಕಿ. <sup>16</sup>ಅವಳಿಗಾಗಿ ಕಟ್ಟಿಗಳಿಂದ ಕೆಲಪು ತುಂಬತೆನಿಗಳನ್ನೇ ಬಿಟ್ಟು ಅವಳ ಕೆಲಸ ಸುಲಭ ಗೊಳಿಸಿರಿ. ಆ ಧಾಸ್ಯವನ್ನು ತೆಗೆದುಕೊಂಡರೆ ಅವಳನ್ನು ಗಿದರಿಸಬೇಕಿ” ಎಂದು ಆಚ್ಚಾಹಿಸಿದನು.

### ನೊವೋಮಿಗಿ ಬೋಽವಜನ ವಿಷಯ ತಿಳಿಯತು

<sup>17</sup>ರೂತಳು ಸಾಯಂಕಾಲದವರೆಗೆ ಹೊಲಿದಲ್ಲಿ ಕೆಲಸ ಮಾಡಿದಳು. ಸಾಯಂಕಾಲ ತೆನಿಗಳನ್ನು ಬಡಿದು ಕಾಳನ್ನು ಹೊಟ್ಟಿಸಿದಂದ ಬೀಎಂಡಿಸಿದಳು. ಸುಮಾರು ಮುವಾಪ್ತಿ ಸೇರು\* ಜವೆಗೋಧಿ ಸಿಕ್ಕಿತ್ತು. <sup>18</sup>ರೂತಳು ತನ್ನ ಆತ್ಮಗಿ ತೋರಿಸುವುದಕ್ಕಾಗಿ ಆ ಧಾಸ್ಯವನ್ನು ಪಟ್ಟಣಕ್ಕೆ ತೆಗೆದು ಕೊಂಡು ಹೋದಳು. ಇದಲ್ಲದೆ ತಾನು ಮಧ್ಯಾಹ್ನ ಉಂಟಡ ಮಾಡುವಾಗ ತೆಗೆದಿಟ್ಟ ಅಹಾರವನ್ನು ಸಹ ಅವಳಿಗೆ ಹೊಟ್ಟಿಸು.

ಆಶ್ರಯ ಅಕ್ಕರಳಿ: ಆತನ ರಕ್ತೆಗಳ ಮರಯಿನ್ನು ಮುಂತು ಸೇರು ಆಕ್ಕರಳಿ: ಬಂದು ಏಫಾ.

<sup>19</sup>ಅವಳ ಅತ್ಯೇಯು ಅವಳಿಗೆ, “ಈ ಧಾಸ್ಯವನ್ನೆಲ್ಲಾ ನೀನು ಎಲ್ಲಿಂದ ತೇವರಿಸಿದೆ? ನೀನು ಎಲ್ಲಿ ಕೆಲಸ ಮಾಡಿದೆ? ನಿನಗೆ ಸಹಾಯ ಮಾಡಿದ ಮನುಷ್ಯನಿಗೆ ಶಭವಾಗಲೀ” ಎಂದಳು.

ಅದಕ್ಕೆ ರೂತಳು, “ನಾನು ಇಂದು ಯಾರ ಹಕ್ಕಿರ ಕೆಲಸ ಮಾಡಿದನೇ ಆ ಮನುಷ್ಯನ ಹೆಸರು ಬೋಽವಜ” ಎಂದು ಹೇಳಿದಳು.

ನೊವೋಮಿಯು ತನ್ನ ಸೋನಿಗೆ, “ಯೆಹೋವನು ಅವನಿಗೆ ಕೃಪೆ ತೋರಲಿ. ಯೆಹೋವನು ಸತ್ತು ಹೋದ ಪರಿಗೂ ಬದುಕಿರುವಪರಿಗೂ ದಯಿತೋರಿಸುತ್ತಾನೆ” ಎಂದು ಹೇಳಿದಳು. <sup>20</sup>ಆಗೇಲೇ ನೊವೋಮಿಯು ತನ್ನ ಸೋನಿಗೆ, “ಬೋಽವಜನು ನಮ್ಮ ಸಂಬಂಧಿಗಳಲ್ಲಿಬ್ಬ ನಲ್ಲಿದೆ ನಮ್ಮ ಸೆಮೀವರದ ಬಂಧುವು ಅಗಿದ್ದಾನೆ, ನಮ್ಮ ಸಂರಕ್ಷಕನಾಗಿದ್ದಾನೆ” ಎಂದು ತಿಳಿಸಿದಳು.

<sup>21</sup>ಅದಕ್ಕೆ ರೂತಳು, “ಸುಗ್ರಿಕಾಲ ಮುಗಿಯುವಪರಿಗೂ ತನ್ನ ಹೆಣ್ಣಳಿಗಳ ಜೊತೆಯಲ್ಲಿಯೇ ಹೋಗಿಬೇಕೆಂದು ಬೋಽವಜನು ನನಗೆ ಹೇಳಿದ್ದಾನೆ” ಎಂದು ಹೇಳಿದಳು.

<sup>22</sup>ಆಗ ನೊವೋಮಿಯು ತನ್ನ ಸೋನಿಯಾದ ರೂತಳಿಗೆ, “ನೀನು ಅವನ ಹೆಣ್ಣಳಿಗಳ ಜೊತೆಯಲ್ಲಿ ಹೋಗುವದೇ ಒಳ್ಳೆಯದು. ನೀನು ಬೇರೆ ಹೂಲಕ್ಕೆ ಹೋದರೆ ನಿನಗೆ ತೋರಿಯಾಗಿಬಹುದು” ಎಂದಳು. <sup>23</sup>ರೂತಳು ಬೋಽವಜನ ಹೆಣ್ಣಳಿಗಳ ಜೊತೆಯಲ್ಲಿದ್ದು ಕೊಂಡು ಗೋಧಿಯ ಮತ್ತು ಜವೆಗೋಧಿಯ ಸುಗ್ರಿಕಾಲ ಮುಗಿಯುವಪರಿಗೂ ಹಕ್ಕುಲಾಯಿತ್ತಿದ್ದಳು. ರೂತಳು ತನ್ನ ಆತ್ಮಯಾದ ನೊವೋಮಿಯ ಸಂಗಡ ಮನೆಯಲ್ಲಿದ್ದಳು.

### ಕಣ

<sup>3</sup> ರೂತಳ ಆತ್ಮಯಾದ ನೊವೋಮಿಯು ಅವಳಿಗೆ, “ನನ್ನ ಮಾಗಳಿ, ನೀನು ಮದುವೆಮಾಡಿಕೊಂಡು ಕುಟುಂಬಸ್ಥಾಗಿರಿಪುದು ಎಷ್ಟೋ ಒಳ್ಳೆಯದು.

<sup>2</sup>ಬೋಽವಜನು ನಮ್ಮ ಸಂಬಂಧಿಕಾನಾಗಿದ್ದಾನೆ. ನೀನು ಅವನ ಹೆಣ್ಣಳಿಗಳ ಜೊತೆಯಲ್ಲಿದ್ದು ಕೊಂಡು ಹಕ್ಕುಲಾಯಿರುವೆ. ಇಂದು ರಾತ್ರಿ ಅವನು ಕಣದಲ್ಲಿ ಗೋಧಿಯನ್ನು ತಾರುವನು. <sup>3</sup>ನೀನು ಸ್ವಾನ ಮಾಡಿ ಶ್ಯಾಗರಿಸಿ ಕೊಂಡು ಶ್ರೇಷ್ಠವಾದ ಉಡುಪ್ರಗಳನ್ನು ಧರಿಸಿಕೊಂಡು ಕಣಕ್ಕೆ ಹೋಗು. ಆದರೆ ಅವನು ಅನ್ವಯಾನಗಳನ್ನು ತೆಗೆದು ಕೊಳ್ಳುವಪರಿಗೆ ಅವನಿಗೆ ಮರಯಾಗಿರು. <sup>4</sup>ಉಂಟವಾದ ಮೇಲೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕಾಗಿ ಅವನು ಮಲಗುತ್ತಾನೆ. ಅವನು ಎಲ್ಲಿ ಮಲಗುತ್ತಾನೆ ನೊಡಿಕೊಂಡಿದ್ದ ಅಲ್ಲಿಗೆ ಹೋಗಿ ಅವನಿಗೆ ಅಲ್ಲಿಯೇ ಮಲಗಿಕೊಂಡೆ. ನೀನು ಮಾಡತಕ್ಕದ್ದನ್ನು ಅವನು ನಿನಗೆ ತಿಳಿಸುತ್ತಾನೆ” ಎಂದಳು.

<sup>5</sup>ಆಗ ರೂತಳ್ಳು, “ಸೀನು ಹೇಳಿದಂತೆಯೇ ಮಾಡು ತೇನೇ” ಎಂದು ಉತ್ತರ ಕೊಟ್ಟಳ್ಳು.

“ರೂತಳ್ಳ ಕಣಕ್ಕೆ ಹೋದಳು. ಅತ್ಯೇಯು ಹೇಳಿದೆಯೀ ರೂತಳ್ಳ ಮಾಡಿದಳು. <sup>7</sup>ಅನ್ನಪಾನಗಳನ್ನು ತೆಗೆದುಕೊಂಡು ಸಂತೃಪ್ತನಾಗಿದ್ದ ಬೋವಜನು ಧಾನ್ಯದ ರಾಶಿಯ ಹತ್ತಿರ ಮಲಗಲು ಹೋದನು. ಆಗ ರೂತಳ್ಳ ರಹಸ್ಯವಾಗಿ ಬಂದು ಅವನ ಪಾದಗಳ ಮೇಲಿನ ಹೂಡಿಕೆಯನ್ನು ತೆಗೆದು ಅವನ ಪಾದಗಳ ಬಳಿಯಲ್ಲಿಯೇ ಮಲಗಿದಳು. <sup>8</sup>ಮಧ್ಯರಾತ್ರಿಯ ಸುಮಾರಿನಲ್ಲಿ ಬೋವಜನ ನಿದ್ರೆಯಲ್ಲಿ ಹೊರಳಾಡಿ ಎಚ್ಚಿತ್ತನು. ಒಬ್ಬ ಸ್ತ್ರೀಯು ತನ್ನ ಪಾದಗಳ ಬಳಿಯಲ್ಲಿ ಮಲಗಿರುವುದನ್ನು ಕಂಡು ಅವನಿಗೆ ಬಹಳ ಆಷ್ಟುಯವಾಯಿತು. <sup>9</sup>“ನೀನು ಯಾರು?” ಎಂದು ಬೋವಜನು ಕೇಳಿದನು.

“నాను నిమ్మ దాసియాద రూతెళు. నిఎను నన్న సెరచ్చక.\* నిన్న హోదికేయన్న నన్న మేలీ భాటు” ఎందు ఆవట్లు బేడికేలండెళు.

“<sup>10</sup>ఆగ బోలెవజను, “యువతియీ, యీకోలేవను నినగి దయితోరలి. నీను నన్న మేలి తుంబా కరుణేయన్న తోరిరువె. నీను వోదలు నొపోమిగి తోరిద కరుణింటలూ హళ్ళిన కరుణేయన్న ననగి తోరిరువె. నీను ఒబ్బ తరుణనన్న అవను బడవనాగిరలీ అథవా శ్రీమంతనాగిరలీ మదువోగాి ఆరిసిహోళ్లుభువాగిత్తు. ఆదరే నీను కాగి మాడలిల్. <sup>11</sup>తరుణియీ, కేదరబేడ, నిన్న ఇళ్ళియన్న నేరవేరిసుత్తేనే. నీను ఒళ్ళియ స్తో ఎంబుదన్న నమ్మిపట్టులు ఎల్లరూ బల్లరు. <sup>12</sup>నాను కత్తిరద సంబంధి ఎంబుదు నిజ. ఆదరే ననగింటలూ కత్తిరద సంబంధి ఇస్తో బ్బనిద్దానై. <sup>13</sup>ఈ రాత్రి ఇల్లియీ ఇరు. ఆ మనుషును నినగి సకాయ మాడువనో ఎంబుదన్న నాళి బేలిగి నోఎఁడోఇ. అవను నినగి సకాయ మాడలు చిందరే ఒళ్ళియదు. అవను నినగి సకాయ మాడలు చప్పదిద్దరే నాను నిన్నన్న మదువేయాగుత్తేనే. అల్లదే (ఎల్లిమెలీకన భంమియన్న నినగోణ్ణర శోంపుకోళ్ళుతేనోందు) యీకోలేవను ఆణేయాగి కేళుత్తేనే. బెళగాగువవరేగే ఇల్లి మలగిరు” ఎదు కేళ్లిద్దఁ.

೧೪ ರೂತಳ್ಳ ಬೆಳಗಿನ ಜಾವದವರೆಗೂ ಬೋವಜನ ವಾದಗಳ ಬಳಿಯಲ್ಲಿಯೇ ಮಲಗಿದ್ದ ಇನ್ನೂ ಕತ್ತಲಿರು ವಾಗ್ಲೀಂ ಏಡಳ್ಳ.

బోవజను అవళిగి, “నీను నిన్ని రాత్రి నస్తల్లిగి బందిద్దే ఎంచ సంగతియు రకశ్వాగిరలి” ఎందు హేళిదను.<sup>15</sup> బోవజను, “నిన్న హెదిశేయన్న ఇల్లి తెగిదుకొండు బా. అదన్న స్టైల్ అగలవాడి హిదుకోలి” ఎందను.

ରୁକ୍ତଖୁ ତେଣୁ ହୋଇଦିଯନ୍ତି ଆଗଲମାତି ହିଦି  
ଦଶୁ. ବୀଳଙ୍ଗନୁ ଆରୁ ସେଇନମ୍ବୁ ଜଵେଗୋଏଥି  
ଯନ୍ତୁ ଅଦରଲୀ ସୁରିଦୁ ଚିନ୍ମାରୁ କଟ୍ଟି ଅପଞ୍ଚ ମେଲେ  
ହୋରିଶିଦନୁ. ବିଶେଷ ଆରୁ ଶରୀରାଳିଗୁ ହୋଇଦଶୁ.

<sup>16</sup>ରୂପତଳୁ ତନ୍ତ୍ର ଆକ୍ରମିତୀଯ ମନୁଗେ  
ବଂଦଶୁ. ନେହାକୁମିଯୁ ଆକର୍ଷିତ, “ନନ୍ଦ ମୁଗଳୀ, ନିନ୍ଦ  
କାଯିଏବେନାଯିତୁ?” ଏଠୁ କେଳେଇଦଶୁ.

ರೂತಳ್ಳು ನಡೆದ ಸಂಗಡಿಯನ್ನು ಬೋವಜನು ತನಗೆ ಹೇಳಿದ್ದನ್ನು ಅತ್ಯೇಗೆ ತಿಳಿಸಿದಳು. <sup>17</sup> ಅಲ್ಲದೆ “ನೀನು ಅತ್ಯೇ ಯ ಬಳಿಗೆ ಬರಿಗೈಲ ಹೋಗಬಾರದೆಂದು ಆರು ಸೇರು ಜವಗೊಂಡಿಯನ್ನು ಕೊಟ್ಟನು” ಎಂದು ಹೇಳಿದ್ದು.

18 “ನೇವೋಮಿಯು, “ನನ್ನ ಮಗಳೇ, ಈ ಕಾರ್ಯದ ಫಲಿತಾಂಶೆ ಗೊತ್ತಾಗುವವರೆಗೆ ತಾಳ್ಳೀಯಂದಿರು. ಈ ಹೊತ್ತು ಅದನ್ನು ಇತ್ತೀರ್ಥಪಕ್ಷಿಸುವವರೆಗೆ ಅವನಿಗೆ ಸಮಾದಾನವಿರಲಾರದು” ಎಂದು ಹೇಳಿದ್ದಿ.

## ಬೋವಡ ಮತ್ತು ಮತೊಬ್ಬ ಸಂಬಂಧಿಕನು

4 ಬೋಽವಜನು ನಗರದ್ವಾರದ ಬಳಿಯಲ್ಲಿ ಕುಳಿತು  
ಕೊಂಡನು. ಅವನ ಸಮೀಪಬಂಧವು ಅಲ್ಲಿಂದ  
ಹಾದುಹೋಗುವವರೆಗೆ ಅವನು ಅಲ್ಲಿಯೇ ಕುಳಿತ್ತಿದ್ದನು.  
ಅವನನ್ನು ಕಂಡ ಬೋಽವಜನು, “ಸೈಹಿತನೇ ಇಲ್ಲಿ ಬಾ,  
ಇಲಿ ಕುಳಿತುಕೋ” ಎಂದು ಕರೆದನು.

“ଅମେରିକୀ ଦ୍ୱାରା ଜନନ ନଗରଦ ହିନ୍ଦୁରାତ୍ରୀ ହେଲୁ  
ମଂଦିଯନ୍ତ୍ର କରେନ୍ଦୁ ଅପରିଗେ, “ଇଲ୍ଲା କୁଳୀତୁହେଲ୍ଲା”  
ଏଠିଦୁ ହେଲେଇନ୍ଦୁ. ଅପରାହ୍ନ କୁଳୀତୁହେଲୋଠିରୁ.

<sup>3</sup>ఆగ బోసవజను ఆ సమీపబంధువినొడనే వాతాడి, “నోప్పోమియు హోవాబ్ బెట్ట ప్రదేశదిండ హిందిరుగి బందిద్దాళి. అవశు నమ్మి సంబంధియాద ఎల్లమేలికస కోలవన్ను మార్కుత్తి ద్దాళి.” <sup>4</sup>నాను ఇదర బగ్గె నినగే ఈ జనరసమ్మిలి

ದಲ್ಲಿ ಮತ್ತು ಸಮೃದ್ಧಿಯಾಗಿರುವ ಸಮೃದ್ಧಿದಲ್ಲಿ ಹೇಳಬೇಕೆಂದು ತೀವ್ರಾನಿ ನಿಸಿದ್ದೇನೆ. ನೀನು ಆ ಹೊಲವನ್ನು ಕೊಂಡುಕೊಳ್ಳಬಯಸಿದರೆ ಕೊಂಡುಕೋ. ನಿನಗೆ ಕೊಂಡುಕೊಳ್ಳಲು ಇಷ್ಟವಿಲ್ಲದಿದ್ದರೆ ನನಗೆ ಹೇಳು. ನಿನು ಬಳಿಕ ಆ ಹೊಲವನ್ನು ಕೊಂಡುಕೊಳ್ಳುವ ಹಕ್ಕು ನನಗಿದೆ. ನೀನು ಆ ಹೊಲವನ್ನು ಕೊಂಡುಕೊಳ್ಳಿದ್ದರೆ ನಾನು

ಕೊಂಡುಕೊಳ್ಳುತ್ತೇನೆ. ಅದಕ್ಕೆ ಅವನು, “ಸರಿ, ನಾನೇ ಕೊಂಡುಕೊಳ್ಳುತ್ತೇನೆ.” ಎಂದನು.

<sup>5</sup>ಅದಕ್ಕೆ ಬೋವಜನು, “ನೀನು ನೊವೋಮಿಯಂದ ಆ ಹೊಲವನ್ನು ಕೊಂಡುಕೊಂಡರೆ ಸತ್ತವನ ಹೆಂಡತಿಯೂ ಮೋವಾಬ್ಜೂ ಆಗಿರುವ ರೂತಳನ್ನು ಸಹ ನೀನು ಮದುವೆಯಾಗಬೇಕು. ರೂತಳಿಗೆ ಜಿನಿಸುವ ಮಗನು ಆ ಹೊಲಕ್ಕೆ ಹಕ್ಕುದಾರನಾಗುವನು. ಹೀಗೆ ಈ ಭಾವಿಯು ಸತ್ತಹೋದವನ ಕುಟುಂಬದಲ್ಲಿಯೇ ಇದ್ದು ಅವನ ಹೆಸರಿನಲ್ಲಿಯೇ ಮುಂದುವರಿಯುವುದು” ಎಂದು ಹೇಳಿದನು.

“ಅದಕ್ಕೆ ಆ ಸಮೀಕ್ಷೆ ಬಂಧುವು “ನಾನು ಆ ಹೊಲವನ್ನು ಕೊಂಡುಕೊಳ್ಳಲಾರೆ. ಆ ಹೊಲ ನನಗೆ ಸೇರಬೇಕಾದರೂ ನಾನು ಅದನ್ನು ಕೊಂಡುಕೊಳ್ಳಲಾರೆ. ಒಂದು ವೇళೆ ನಾನು ಅದನ್ನು ಕೊಂಡುಕೊಂಡರೆ ನನ್ನ ಸ್ವಂತ ಹೊಲ ವನ್ನೇ ಕೆಳೆದುಕೊಳ್ಳಬೇಕಾಗುವುದು. ಆದುದರಿಂದ ನೀನೇ ಆ ಹೊಲವನ್ನು ಕೊಂಡುಕೊಳ್ಳಬುದು” ಎಂದು ಉತ್ತರಿಸಿದನು.<sup>7</sup> (ಇನ್ನೇಲ್ಲರಲ್ಲಿ ಪೂರ್ವಕಾಲದ ಹದ್ದತಿಯೇನಂದರೆ, ಯಾವುದಾದರೋಂದು ವಸ್ತುವನ್ನು ಕೊಂಡುಕೊಳ್ಳುವಾಗಲೂ ತೆಗೆದುಕೊಳ್ಳಬಾಗಲೂ ಮಾತನ್ನು ದೃಢಪಡಿಸುವುದಕ್ಕೂ ಸ್ವರ ಒಬ್ಬನು ತನ್ನ ಕೆರವನ್ನು ಮತ್ತೊಂಬಿಗೆ ಕೊಡುತ್ತಿದ್ದನು.)<sup>8</sup> ಆದುದರಿಂದ ಆ ಸಮೀಕ್ಷೆ ಬಂಧುವು, “ನೀನೇ ಹೊಲವನ್ನು ಕೊಂಡುಕೊಂಡೇ” ಎಂದು ಹೇಳಿ ತನ್ನ ಕೆರವನ್ನು ತೆಗೆದು ಬೋವಜನಿಗೆ ಕೊಟ್ಟನು.

<sup>9</sup>ಆಗ ಬೋವಜನು ಹಿರಿಯರಿಗೂ ಎಲ್ಲಾ ಜನರಿಗೂ, “ನಾನು ಎಲ್ಲಮೇಲೆಕೂ, ಕಿಲ್ಲೋನ್ನೂ, ಮಹೆಲ್ಲೋನ್ನೂ ಇವರಲ್ಲಿರ ಆಸ್ತಿಯನ್ನು ನೊವೋಮಿಯಂದ ಕೊಂಡು ಕೊಳ್ಳುತ್ತಿದ್ದೇನೆ. ಇದಕ್ಕೆ ನೀವು ಸಾಕ್ಷಿಯಾಗಿದ್ದಿರಿ. <sup>10</sup>ಮೋವಾಬ್ಜೂ ಮಹೆಲ್ಲೋನ ಹೆಂಡತಿಯೂ ಆಗಿದ್ದ ರೂತಳನ್ನು ನನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳುತ್ತೇನೆ. ಸತ್ತಹೋದ ಮನುಷ್ಯನ ಆಸ್ತಿಯು ಅವನ ಹೆಸರಿನಲ್ಲಿ ಉಳಿಯಲ್ಲಿದೆ ನಾನು ಹೀಗೆ ಮಾಡುತ್ತಿದ್ದೇನೆ. ಹೀಗೆ ಮಾಡುವುದರಿಂದ ಸತ್ತವನ ಹೆಸರು ಅವನ ಕುಟುಂಬದಲ್ಲಿಯೂ ಅವನ ಆಸ್ತಿಯಲ್ಲಿಯೂ ಉಳಿಯುವುದು. ಇದಕ್ಕೆ ನೀವೇ ಸಾಕ್ಷಿಯಾಗಿದ್ದಿರಿ” ಎಂದು ನುಡಿದನು.

<sup>11</sup>ನಗರ ದ್ವಾರದಲ್ಲಿ ಸೇರಿದ್ದ ಜನರಲ್ಲಿರು ಮತ್ತು ಹಿರಿಯರು

“ಹೌದು ನಾವೇ ಸಾಕ್ಷಿಗಳಾಗಿದ್ದೇವೆ. ಈ ಸ್ವಿಯು ನಿನ್ನ ಮನಗೆ ಬರುವಳು. ಯಿಹೋವನು ಅವಳನ್ನು ರಾಹೇಲಳಂತೆಯೂ ಲೇಯಾಳಂತೆಯೂ ಮಾಡಲಿ. ರಾಹೇಲಳೂ ಮತ್ತು ಲೇಯಾಳು

ಇಸ್ರೇಲಿನ ಮನಯನ್ನು ಕಟ್ಟಿದರು. ಎಫಾತಿನಲ್ಲಿ ಪ್ರಭಾವಶಾಲಿಯಾಗು! ಬೆಂಹೇಮಿನಲ್ಲಿ ಸುಪ್ರಸಿದ್ಧನಾಗಿ! ಎಂದು ನಾವ ಪ್ರಾರ್ಥಿಸುತ್ತೇವೆ.

<sup>12</sup> ತಾಮಾರಳು ಯಿಹೋದನ ಮಗನಾದ ಹೆರಿಚನಿಗೆ ಜನ್ಮಕೊಟ್ಟಳು. ಅದರಿಂದ ಅವನ ಕುಟುಂಬವು ಅಭಿವೃದ್ಧಿ ಹೊಂದಿತು. ಹಾಗೆಯೇ ರೂತಳೀಂದ ಯಿಹೋವನು ನಿನಗೆ ಹಲವಾರು ಮಕ್ಕಳನ್ನು ಕೊಡಲಿ; ಅವನಂತಹೀ ನಿನ್ನ ಕುಟುಂಬವೂ ಅಭಿವೃದ್ಧಿಹೊಂದಲಿ” ಎಂದು ಆಶೀರ್ವದಿಸಿದರು.

<sup>13</sup>ಬೋವಜನು ರೂತಳನ್ನು ಮದುವೆಯಾದನು. ಯಿಹೋವನ ಕೈಯಿಂದ ರೂತಳ ಗಭರವತಿಯಾಗಿ ಗಂಡು ಮಗನಿಗೆ ಜನ್ಮಕೊಟ್ಟಳು.<sup>14</sup> ನಗರದ ಸ್ತ್ರೀಯರು ನೊಪೋಮಿಗೆ,

“ನಿನಗೆ ಈ ಬಾಧ್ಯಸ್ವನನ್ನು ದಯವಾಲಿಸಿದ ಯಿಹೋವನಿಗೆ ಸ್ನೋತ್ತವಾಗಲಿ. ಈ ಮಗು ಇಸ್ರೇಲಿನಲ್ಲಿ ಸುಪ್ರಸಿದ್ಧನಾಗಲಿ.

<sup>15</sup> ಅವನು ನಿನ್ನನ್ನು ಉಜ್ಜೀವಿಸಿಮಾಡುವನು. ವ್ಯಾದ್ವ ವ್ಯಾದಲ್ಲಿ ನಿನ್ನ ಸಂರಕ್ಷಕನಾಗಿರಲಿ. ನಿನ್ನನ್ನು ಶ್ರೀತಿಸುವ ನಿನ್ನ ಸೋಸೆಯು ನಿನಗಾಗಿ ಈ ಮಗು ವನ್ನು ಹೆತ್ತಿದ್ದಾಳೆ. ಅವಳು ನಿನಗೆ, ಏಳು ಮಂದಿಗಂಡು ಮಕ್ಕಳಿಗಿಂತಲೂ ಶ್ರೇಷ್ಠವಾಗಿದ್ದಾಳೆ” ಎಂದು ಹೇಳಿದರು.

<sup>16</sup>ನೊವೋಮಿಯು ಆ ಮಗುವನ್ನು ತನ್ನ ಉಡಿಲಲ್ಲಿಟ್ಟು ಕೊಂಡು ಸಾಕಿಸಲಾಹಿದಳು. <sup>17</sup>ನೆರಿಹೋರೆಯವರು ಮಗುವಿಗೆ ಹೆಸರಿಟ್ಟರು. ಆ ಸ್ತ್ರೀಯರು, “ನೊವೋಮಿಗೆ ಗಂಡುಮಾಗು ಹುಟ್ಟಿದೆ” ಎಂದರು. ನೆರೆಯವರು ಒಬ್ಬೆದನೆಂದು ಹೆಸರಿಟ್ಟರು. ಒಬ್ಬೆದನು ಇಷಯನ ತಂದೆ, ಇಷಯನು ರಾಜನಾದ ದಾವೀದನ ತಂದೆ.

### ರೂತೋ ಮತ್ತು ಬೋವಜನ ವಂಂತ್ವಕ್

<sup>18</sup> ಹೆರಿಚನ ವಂಶಾವಳಿ ಹೀಗಿದೆ: ಹೆರಿಚನು ಹೆಚ್ಲೋನ್ನನ ತಂದೆ.

<sup>19</sup> ಹೆಚ್ಲೋನ್ನನ ರಾಮನ ತಂದೆ. ರಾಮನು ಅಮ್ಮೈನಾದಾಬನ ತಂದೆ.

<sup>20</sup> ಅಮ್ಮೈನಾದಾಬನು ನಹಕ್ಕೋನ್ನನ ತಂದೆ. ನಹಕ್ಕೋನ್ನನ ಸಲ್ಲೋನ್ನನ ತಂದೆ.

<sup>21</sup> ಸಲ್ಲೋನ್ನನ ಬೋವಜನ ತಂದೆ. ಬೋವಜನ ಒಬ್ಬೆದನ ತಂದೆ.

<sup>22</sup> ಒಬ್ಬೆದನು ಇಷಯನ ತಂದೆ. ಇಷಯನು ದಾವೀದನ ತಂದೆ.

# License Agreement for Bible Texts

**World Bible Translation Center**  
**Last Updated: September 21, 2006**

Copyright © 2006 by World Bible Translation Center  
All rights reserved.

## **These Scriptures:**

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at [distribution@wbtc.com](mailto:distribution@wbtc.com).

World Bible Translation Center  
P.O. Box 820648  
Fort Worth, Texas 76182, USA  
Telephone: 1-817-595-1664  
Toll-Free in US: 1-888-54-BIBLE  
E-mail: [info@wbtc.com](mailto:info@wbtc.com)

**WBTC's web site** – World Bible Translation Center's web site: <http://www.wbtc.org>

**Order online** – To order a copy of our texts online, go to: <http://www.wbtc.org>

**Current license agreement** – This license is subject to change without notice. The current license can be found at: <http://www.wbtc.org/downloads/biblelicense.htm>

**Trouble viewing this file** – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:  
<http://www.adobe.com/products/acrobat/readstep2.html>

**Viewing Chinese or Korean PDFs** – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:  
<http://www.adobe.com/products/acrobat/acrasianfontpack.html>